

ಮುಸ್ತಕ ವಿಮರ್ಶೆ: ಚಿಂತನಶೀಲ ಶಿಕ್ಷಕ - ನೀರಜಾ ರಾಘವನ್ ಅವರು ಕೈಗೊಂಡ ಕ್ರಿಯಾ ಸಂಶೋಧನೆಯ ಪರದಿಗಳು; ಓರಿಯಂಟ್ ಬ್ಲೌಕ್ ಸ್ಪ್ಲಾನ್ ಚೆನ್ನೆಪ್ (2016), xii 254 ಪುಟಗಳು, ಬೆಲೆ: ರೂ. 270.00
ಗುರುರಾಜ. ಕೆ. ಅವರಿಂದ ವಿಮರ್ಶಾತ್ಮಕ ನೋಟ:

“ಸಮಕಾಲೀನ ಶಿಕ್ಷಣದ ಸ್ವಿವೇಶದಲ್ಲಿ ಈ ಮುಸ್ತಕವು ತುಂಬಾ ಪ್ರಸ್ತುತವಾಗಿದೆ. ಇದು ಪರ್ಯಾಯಶೀಲೋಚಕ ಶಿಕ್ಷಣಕ್ಕಾಗಿ ಒಂದು ಆಂದೋಲನವನ್ನು ಪ್ರಚೋದಿಸುವವನ್ನು ಸಮರ್ಥವಾಗಿದೆ.”

-ಎಸ್.ಸಿ.ಬೇಹಾರ್, ಮಂಡಳಿ ಸದಸ್ಯರು, ಆಜೇಂ ಪ್ರೇಮಾಜಿ ಪ್ರತಿಷ್ಠಾನ, ಬೆಂಗಳೂರು

ಶೀಲಿಕರಾದ ನೀರಜಾ ರಾಘವನ್ ಅವರು ಹಲವಾರು ವರ್ಷಗಳಿಂದ ಶಿಕ್ಷಣದ ಕುರಿತಾಗಿ ತಮಗಿರುವ ಅರ್ಥವ ಆಸಕ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದು ಮಕ್ಕಳ ಶಿಕ್ಷಣ ಹಾಗೂ ಶಿಕ್ಷಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಕೆಲಸಗಳನ್ನು ಮಾಡಿದ್ದಾರೆ. ಅವರು ಇತ್ತೀಚಿನ ತಮ್ಮ ಈ ಮುಸ್ತಕದಲ್ಲಿ, ಉತ್ತರಾಖಂಡ ನ ದಿನೇಶ್ ಪುರೋದಲ್ಲಿರುವ ಆಜೇಂ ಪ್ರೇಮಾಜಿ ಶಾಲೆಯ ಎಂಟು ಶಿಕ್ಷಕರು ಹಾಗೂ ಪ್ರಾಂಶುಪಾಲರು ಕೈಗೊಂಡ ಏದು ತಿಂಗಳ ಕ್ರಿಯಾ ಸಂಶೋಧನೆಯ (ಅಗಸ್ಟ್ -ಡಿಸೆಂಬರ್ 2013) ಅವಧಿಯಲ್ಲಿ ಪಡೆದ ಅನುಭವ ಹಾಗೂ ಹೊರಹೊಮ್ಮೆದ ಕಲಿಕೆಗಳನ್ನು ವ್ಯವಸ್ಥಿತವಾಗಿ ಹಿಡಿದಿಟ್ಟಿದ್ದಾರೆ. ಆಜೇಂ ಪ್ರೇಮಾಜಿ ಪ್ರತಿಷ್ಠಾನದ ಸದಸ್ಯರು ಸುಗಮಕಾರರಾಗಿ ನಡೆಸಿದ ಈ ಕ್ರಿಯಾ ಸಂಶೋಧನೆಯ ಯೋಜನೆಯನ್ನು ಮುಖ್ಯ ಪರೀಕ್ಷಕರಾಗಿ ಅವರು ಆಧಾರಸ್ತಂಭವಾಗಿ ಸುಗಮವಾಗಿ ನಡೆಸಿಕೊಟ್ಟಿರು.

ಚಿತ್ರ :

ಈ ಮುನ್ನ ಹೇಳಿದಂತೆ, “ಮುಸ್ತಕವು ಶಿಕ್ಷಕರು, ಶಿಕ್ಷಕ ಶಿಕ್ಷಕರು, ಶಿಕ್ಷಣದಲ್ಲಿ ಪದವಿ ಮತ್ತು ಸಾಂಪ್ರದಾಯಿಕ ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೀತರ ಸಂಘ-ಸಂಸ್ಥೆಗಳು, ಸಂಶೋಧಕರು ಹಾಗೂ ಶಾಲಾ ಮುಖ್ಯಸ್ಥರನ್ನು ಉದ್ದೇಶಿಸಿದೆ. ಎರಡನೆಯ ಭಾಗವು ಅಭ್ಯಾಸಗಳ ಕುರಿತು ತಿಳಿದುಕೊಳ್ಳಲು ಬಯಸುವ ಓದುಗರಿಗಾಗಿದ್ದಾರೆ. ಉಳಿದ ಎರಡು ಭಾಗಗಳು ಈ ಆಚರಣೆಗಳನ್ನು ಸಿದ್ಧಾಂತಕ್ಕೂ ಇಳಿಸ ಬಯಸುವವರಿಗೆ ಬಹಳ ಆಸಕ್ತಿದಾಯಕವಾದೀತು ಎಂದು ಪರಿಭಾವಿಸಲಾಗಿದೆ (ಪುಟ27).

ಸೇವಾನಿರತ ಶಿಕ್ಷಕರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಚಿಂತನಶೀಲರಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಕ್ರಿಯಾ ಸಂಶೋಧನೆಯನ್ನು ಬಳಸುವುದು ಒಂದು ವಿಧಾನ. ಪ್ರತಿಯೊಬ್ಬ ಶಿಕ್ಷಕರನ್ನೂ ಆಳವಾಗಿ ಅಧ್ಯಾತ್ಮಾದಿಕೊಳ್ಳಲು, ತರಗತಿಕೊಳೆಯೆಯ ಪ್ರಕ್ರಿಯೆಗಳನ್ನು ಗಮನಿಸಲು, ಪ್ರತೀ ಶಿಕ್ಷಕರ ಕ್ರಿಯಾ ಸಂಶೋಧನೆಯನ್ನು ಸುಗಮಗೊಳಿಸಲು, ಕ್ರಿಯಾ ಸಂಶೋಧನೆಯನ್ನು ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಿಸಲು ಹಾಗೂ ಕೊನೆಯದಾಗಿ ಕ್ರಿಯಾ ಸಂಶೋಧನೆಯನ್ನು ಕೈಗೊಂಡಿದ್ದರಿಂದಾಗಿ ಏನನ್ನು ಪಡೆದುಕೊಂಡರು ಎಂಬುದನ್ನು ಪ್ರತೀ ಶಿಕ್ಷಕರಿಂದ ತಿಳಿದುಕೊಳ್ಳಲು ಆಜೇಂ ಪ್ರೇಮಾಜಿ ಪ್ರತಿಷ್ಠಾನದ ತಂಡವು ಪ್ರಯತ್ನಿಸಿತು.

ಈ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲ ಭಾಗವು ಒಮ್ಮುಗನಿಗೆ ಶ್ರೀಯಾ ಸಂಶೋಧನೆ, ಚಿಂತನಶೀಲ ಆಚರಣೆ ಮತ್ತು ಶಿಕ್ಷಕ ಅಭಿವೃದ್ಧಿಗಳ ಕುರಿತು ಹಾಗೂ ಶಿಕ್ಷಕರೊಡನೆ ಕೆಲಸ ಮಾಡಲು ಶ್ರೀಯಾ ಸಂಶೋಧನೆಯ ವಿಧಾನವನ್ನು ಅಯ್ಯುಕೊಳ್ಳುವುದಕ್ಕೆ ಇರುವ ಮಾನದಂಡವೇನು ಎಂಬ ಮಾಹಿತಿಗಳನ್ನು ನೀಡುತ್ತದೆ. ಲೇಖಕರು, ಈ ಕ್ಷೇತ್ರದಲ್ಲಿನ ಆದ್ಯಪ್ರವರ್ತಕರಾದ ಡೇರ್, ಶೋನ್ ಮುಂತಾದವರನ್ನು ಸಾಕಷ್ಟು ಉಲ್ಲೇಖಿಸಿದ್ದಾರೆ ಹಾಗೂ ಉದ್ಧರಿಸಿದ್ದಾರೆ. ಈ ಭಾಗವು ಅಧ್ಯಯನದ ದ್ಯೇಯೋದ್ದೇಶ, ಅಧ್ಯಯನವನ್ನು ಕೈಗೊಂಡ ಶಾಲೆ, ಶ್ರೀಯಾ ಸಂಶೋಧನೆಯನ್ನು ಕೈಗೊಂಡ ಶಿಕ್ಷಕರ ಪರಿಚಯ, ಶ್ರೀಯಾ ಸಂಶೋಧನೆಯನ್ನು ಕೈಗೆತ್ತಿಕೊಳ್ಳುವುದಕ್ಕೂ ಮೊದಲು ಅವರು ಹೊಂದಿದ್ದ ಗ್ರಹಿತ ಹಾಗೂ ನಂಬಿಕೆಗಳಿಲ್ಲವನ್ನೂ ಒಳಗೊಂಡಿದೆ.

ಶಿಕ್ಷಕರ ಪರಿಚಯದ ಕುರಿತಾಗಿರುವ ಅಧ್ಯಾಯವು ತುಂಬಾ ಆಸಕ್ತಿಕರವಾಗಿದೆ. ಇಲ್ಲಿ ಶಿಕ್ಷಕರು, ತಾವು ಶಿಕ್ಷಕ ವೃತ್ತಿಯನ್ನು ಅಯ್ಯುಕೊಳ್ಳಲು ಕಾರಣ, ಪ್ರೇರಣೆ, ಸವಾಲುಗಳು ಹಾಗೂ ಕಲಿಕೆ ಹಾಗೂ ಬೋಧನೆಯ ಬಗ್ಗೆ ತಮಗಿರುವ ಅಭಿಪ್ರಾಯದಂತಹ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಎರಡನೆಯ ಭಾಗವು ಶಿಕ್ಷಕರ ಜೊತೆಗೂಡಿ ಕೆಲಸ ಮಾಡಿದ ಸುಗಮಕಾರರ ಸಂಕ್ಷಿಪ್ತ ಹಿನ್ನೆಲೆಯನ್ನು ನೀಡುತ್ತದೆ. ಇದು ಪ್ರತಿಯೊಬ್ಬ ಶಿಕ್ಷಕರ ಪರಿಚಯದ ಆ ಶಿಕ್ಷಕ/ ಶಿಕ್ಷಕಿಯ ಶ್ರೀಯಾ ಸಂಶೋಧನೆಯ ಅವಧಿಯಲ್ಲಿ ತರಗತಿ ಕೋಣೆಯೊಂದರಲ್ಲಿ ಗಮನಿಸಿದ ಅಂಶಗಳ (ಸುಗಮಕಾರರು ತಾಳೆಯಾಗಿಸಿದ ಹಾಗೂ ಗಮನಿಸಿದ) ಸಂಕಲನವಾಗಿದೆ ಹಾಗೂ ಶಿಕ್ಷಕರೇ ಸ್ವತಃ ಸುಗಮಕಾರರ ದಿನವಹಿಯಲ್ಲಿನ ಟಿಪ್ಪಣಿಗಳ ನೇರವಿನಿಂದ ಮಾಡಿದ ಶ್ರೀಯಾ ಸಂಶೋಧನೆಯ ದಾಖಲೀಕರಣವನ್ನು ಒಳಗೊಂಡಿದೆ. ಶ್ರೀಯಾ ಸಂಶೋಧನೆಯ ನಂತರದಲ್ಲಿ ಮಾಡಿದ ವೀಡಿಯೋ ಸಂದರ್ಶನಗಳ ಪ್ರಸ್ತುತ ಭಾಗವನ್ನು ಇಂಗ್ಲೀಷಿಗೆ ಲಿಪ್ಯಂತರ ಹಾಗೂ ಭಾಷಾಂತರ ಮಾಡಿದ ನಂತರ ಸೇರಿಸಲಾಗಿದೆ.

ಮೂರನೆಯ ಭಾಗವು ಶ್ರೀಯಾ ಸಂಶೋಧನೆಯ ಅವಧಿಯಲ್ಲಿ ಶಿಕ್ಷಕರ ಮನೋಭಾವ, ಗೃಹಿತದಲ್ಲಾದ ಸ್ಥಿತ್ಯಂತರಗಳನ್ನು ಹಾಗೂ ಬೋಧನಾ ಕ್ರಮದಲ್ಲಾದ ಬದಲಾವಣೆಗಳನ್ನು ಅನ್ವೇಷಿಸುತ್ತದೆ, ಪಡೆದುಕೊಂಡ ಹೊಸ ಒಳನೋಟಗಳನ್ನು ವಿವರಿಸುವುದರ ಜೊತೆಗೆ ಅವುಗಳನ್ನು ಈ ಕ್ಷೇತ್ರದಲ್ಲಿನ ಪ್ರಸ್ತುತ ಸಂಶೋಧನೆಯ ಹಿನ್ನೆಲೆಯಲ್ಲಿ ಶಿಕ್ಷಕರ ಈ ಮೊದಲಿನ ನಂಬಿಕೆ ಮತ್ತು ಆಚರಣೆಗಳೊಡನೆ ಜೋಡಿಸುತ್ತದೆ.

ಅಧ್ಯಯನವು ಮುಗಿದ ನಂತರವೂ ಚಿಂತನಶೀಲ ಅಧ್ಯಾತ್ಮಾ ಪರಿಷಾಳೋಚಕ ಆಚರಣೆಗಳು ಶಾಲೆಯಲ್ಲಿ ಮುಂದುವರೆದಿವೆಯೇ ಎಂಬ ಪ್ರಶ್ನೆಗೆ ಲೇಖಕರು, ಅಧ್ಯಯನದ ಉದ್ದೇಶವು ಶ್ರೀಯಾ ಸಂಶೋಧನೆಯನ್ನು ಒಂದು ಸಂಭಾವ್ಯ ಸಾಧನವನ್ನಾಗಿ ಒಳಸಿ ಪ್ರತಿಯೊಬ್ಬ ಶಿಕ್ಷಕನೂ ಚಿಂತನಶೀಲ ಅಧ್ಯಾತ್ಮಾ ಪರಿಷಾಳೋಚಕನಾಗಿ ಹೊರಹೊಮ್ಮಲು ಅನುಕೂಲ ಮಾಡಿಕೊಡುವುದಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಆದ್ದರಿಂದ, ಪ್ರತಿಯೊಬ್ಬ ಶಿಕ್ಷಕರೂ ಶ್ರೀಯಾ ಸಂಶೋಧನೆಯ ಕೇವಲ ಒಂದು ಸುತ್ತನ್ನು ಯಶಸ್ವಿಯಾಗಿ ಮುಗಿಸಿದ ಕಾರಣ, ಇದನ್ನು ‘ಸಂಪೂರ್ಣ’ ಎಂದು ಪರಿಗಣಿಸಲಾಗದು. ಚಿಂತನಶೀಲತೆ ಅಧ್ಯಾತ್ಮಾ

ಪರ್ಯಾಯಲೋಚನೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ಉದ್ದೇಶವು ‘ಕಳೆರಿದೆ’ ಎಂದು ಹೇಳುವುದು ವಾಸ್ತವಿಕವಾಗಿ ಸರಿಯಲ್ಲ.

ಶಿಕ್ಷಕರು ಜೀವನಪರಯಂತ ಕಲಿಯುವವರಾಗಿರಬೇಕು ಹಾಗೂ ಚಿಂತನಶೀಲ ಅಭ್ಯಾಸಗಳನ್ನು ಮಾಡುವವರಾಗಿರಬೇಕು.

ಹೇಳಿರುವಂತೆ, ‘ಶಾಲೆಯಲ್ಲಿನ ತರಗತಿಕೋಣಯೋಂದನ್ನು, ತಾರುಣ್ಯ-ತಾಜಾತನ, ಜೈತನ್ಯ, ಮನರುತ್ವಾದನೆ ಮುಂತಾದ ಹಲವಾರು ಅಂಶಗಳ ಮಿಶ್ರಣ ಎಂದು ಭಾವಿಸಬಹುದು. ಕನಿಷ್ಠವೆಂದರೂ ಮೂವತ್ತೊಂದು ನಲವತ್ತೊಂದು ಮಿಡಿಯುವ ಮನಸ್ಸಿಗಳು, ಒಬ್ಬರು ಶಿಕ್ಷಕರು, ಕಲಿಯಲು ಪಾಠಗಳು ಹಾಗೂ ಮಸ್ತಕಗಳ ಲಭ್ಯತೆ ಇವು ಇದ್ದೇ ಇರುತ್ತವೆ. ಹಾಗಾದರೆ ಕಲಿಸುವ-ಕಲಿಯುವ ಪ್ರಕ್ರಿಯೆಗಳೇಕೆ ಪದೇ ಪದೇ ಯಾಂತ್ರಿಕ ಹಾಗೂ ಮನರಾಶಿಕವಾಗಿಬಿಡುತ್ತವೆ? ತಿಳಿಯದೇ ಅಥವಾ ಕೆಲವೊಮ್ಮೆ ತಿಳಿದೂ ಅದೇ ಪಾಠಗಳನ್ನು ವರ್ಣ ವರ್ಣಕ್ಕೂ ಹೆಚ್ಚು ಕಡಿಮೆ ಅದೇರೀತಿಯಲ್ಲಿ ನಿರ್ವಹಿಸಲಾಗುತ್ತದೆ. ‘ಪರ್ಯಾಕ್ರಮವನ್ನು ಮುಗಿಸುವ,’ ದೃಂಢಿನ ಧಾವಂತದಲ್ಲಿ, ಮಧ್ಯವಾರ್ಷಿಕ ಪರೀಕ್ಷೆಗಳನ್ನು ಹಾಗೂ ಕೊನೆಯಲ್ಲಿ ವಾರ್ಷಿಕ ಪರೀಕ್ಷೆಯನ್ನು ನಡೆಸುವ ಗಡಬಿಡಿಯಲ್ಲಿ ಶಿಕ್ಷಕರಿಗೆ ತಮ್ಮ ವೃತ್ತಿಪರ ಅಭಿವೃದ್ಧಿಗೆ ನಿಯಮಿತವಾಗಿ, ಸ್ಥಿರವಾಗಿ ಗಮನ ನೀಡಲು ಸಮಯವೇ ಸಿಗದಷ್ಟು ಅವರು ಒತ್ತಡದಲ್ಲಿರುತ್ತಾರೆ.’ (ಮಟ್ಟ3)

ಆದ್ದರಿಂದ, ನಡೆಯುತ್ತೋಂದು ಇರುವ, ದಿನನಿತ್ಯದ ಸವಾಲುಗಳನ್ನು ನಿಭಾಯಿಸಲು, ಅನನ್ಯತೆ, ಅನಿಶ್ಚಿತತೆ ಹಾಗೂ ಸಂಘರ್ಷಗಳ ಕಾರಣ ಎದ್ದೇಳುವ ಪ್ರಶ್ನೆಗಳಿಗೆ ಉತ್ತರಿಸಲು ಶಿಕ್ಷಕರು ಚಿಂತನಶೀಲತೆಯ ಗುಣವನ್ನು ಬೆಳೆಸಿಕೊಳ್ಳಲೇಬೇಕಿದೆ.

ಒಬ್ಬ ಶಿಕ್ಷಕ ಜೀವನ ಪರಯಂತ ಕಲಿಯುತ್ತೋಂದು ಇರಬೇಕಾಗುತ್ತದೆ ಹಾಗೂ ಚಿಂತನಶೀಲ ಅಥವಾ ಪರ್ಯಾಯಲೋಚಕನಾಗಿರಬೇಕಾಗುತ್ತದೆ. ಈ ಮಸ್ತಕದಲ್ಲಿ ನೀಡಲಾದ, ಸಮರ್ಪಕ ರೀತಿಯಲ್ಲಿ ದಾಖಲಿಸಲ್ಪಟ್ಟ ಕ್ರಿಯಾ ಸಂಶೋಧನೆಯ ಅಧ್ಯಯನ ಪ್ರಕರಣಗಳು, ಸಿದ್ಧಾಂತಗಳು ಮುಬ್ಬಿ ಶಿಕ್ಷಕರಿಗೆ, ಸೇವಾನಿರತ ಶಿಕ್ಷಕರಿಗೆ, ಶಿಕ್ಷಕರಾಗಲು ಓದುತ್ತಿರುವ ವಿದ್ಯಾರ್ಥಿಗಳಿಗೆ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸರ್ಕಾರೇತರ ಸಂಘ-ಸಂಸ್ಥೆಗಳಿಗೆ ಹಾಗೂ ಮಕ್ಕಳಲ್ಲಿನ ಕಲಿಕೆಯ ಕುರಿತಾಗಿ ಕಾಳಜಿ ಹೊಂದಿರುವ ಜನರಿಗೆ ಚಿಂತನಶೀಲ ಅಥವಾ ಪರ್ಯಾಯಲೋಚಕ ಆಚರಣೆಗಳನ್ನು ಅಳವಡಿಸಿಕೊಳ್ಳುವ ನಿಟ್ಟನಲ್ಲಿ ಕ್ರಿಯಾ ಸಂಶೋಧನೆಯನ್ನು ಬಳಸುವುದಕ್ಕೆ ಪ್ರೇರಣೆ ನೀಡುತ್ತವೆ ಹಾಗೂ ಮಾರ್ಗದರ್ಶನ ಮಾಡುತ್ತವೆ. ಮಸ್ತಕದ ಕೊನೆಯಲ್ಲಿ ನೀಡಲಾದ, ಮಾರ್ಗದರ್ಶನಗಳು, ಪ್ರಶ್ನಾವಳಿಗಳು ಹಾಗೂ ಅನುಬಂಧದಲ್ಲಿ ನೀಡಲಾದ ಕ್ರಿಯಾ ಸಂಶೋಧನೆಯ ಮಾದರಿಗಳು ಕ್ರಿಯಾ ಸಂಶೋಧನೆಯನ್ನು ಕೈಗೊಳ್ಳಲು ಸಹಾಯಕಾರಿಯಾಗಿವೆ.

ಗುರುರಾಜ ಅವರು ಬೆಂಗಳೂರು ನಗರಚಿಲ್ಡೆಯ ಆಜೇಂ ಪ್ರೇಮಜಿ ಪ್ರತಿಷ್ಠಾನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಓದು, ಮಕ್ಕಳ ಕಲಿಕೆಗೆ ನೇರವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಹಾಗೂ ಸ್ನೇಹಿತ್ಯ ಪರಿಸರದಲ್ಲಿ ನಸುಕಿನ ನಡಿಗೆ ಇವು ಇವರ ಆಸಕ್ತಿಗಳು. ಅವರನ್ನು gururaj@azimpremjifoundation.org ಮೂಲಕ ಸಂಪರ್ಕಿಸಬಹುದು.